

COMHAIRLE CHONTAE ÁTHA CLIATH

P. C. Reference	LOCAL GOVERNMENT (PLANNING AND DEVELOPMENT) ACT 1963 & 1976 PLANNING REGISTER		REGISTER REFERENCE 89B/56
1. LOCATION	59 Monastery Walk, Clondalkin		
2. PROPOSAL	Bay window extension to livingroom and kitchen extension		
3. TYPE & DATE OF APPLICATION	TYPE P/BBL	Date Received 24 January 1989	Date Further Particulars
			(a) Requested 1. 2.
4. SUBMITTED BY	Name	Francis Whelan, Architects	
	Address	102 Ballygall Road East, Glasnevin, Dublin 11.	
5. APPLICANT	Name	Mr S. Heslin	
	Address	59 Monastery Walk, Clondalkin, Dublin 22.	
6. DECISION	O.C.M. No. P/850/89	Notified 5/3/89	
	Date 14/3/89	Effect to grant permission	
7. GRANT	O.C.M. No. P/1602/89	Notified 26/4/89	
	Date 26/4/89	Effect Permission granted	
8. APPEAL	Notified	Decision	
	Type	Effect	
9. APPLICATION SECTION 26 (3)	Date of application	Decision	
		Effect	
10. COMPENSATION	Ref. in Compensation Register		
11. ENFORCEMENT	Ref. in Enforcement Register		
12. PURCHASE NOTICE			
13. REVOCATION or AMENDMENT			
14.			
15.			

Prepared by

Checked by

Copy issued by Registrar.

Date

Co. Accts. Receipt No.

DUBLIN COUNTY COUNCIL

724755 (ext. 262/264)

7. 6 0 2 / 8 9

PLANNING DEPARTMENT.
BLOCK 2,
IRISH LIFE CENTRE,
LR. ABBEY STREET,
DUBLIN 1.

GRANT OF
PERMISSION

Notification of Grant of Permission/Approval

Local Government (Planning and Development) Acts, 1963-1983

To Mr. Francis Whelan, Archs.,
102 Ballygall Road East,
Glasnevin,
Dublin 11.

Decision Order
Number and Date P/850/89 14/3/1989
Register Reference No. 89B/56
Planning Control No.
Application Received on 24/1/1989

Applicant Mr. & Mrs. S. Haslin

A PERMISSION/APPROVAL has been granted for the development described below subject to the undermentioned conditions.

Proposed bay window extension to livingroom to front, kitchen extension
to
to side of house at No. 59 Monastery Walk, Clondalkin.

CONDITIONS	REASONS FOR CONDITIONS
<ol style="list-style-type: none">1. The development to be carried out in its entirety in accordance with the plans, particulars and specifications lodged with the application, save as may be required by the other conditions attached hereto.2. That before development commences approval under the building Bye-Laws be obtained, and all conditions of that approval be observed in the development.3. That the entire premises be used as a single dwelling unit.4. That all external finishes harmonise in colour and texture with the existing premises. <p>Note:- Applicant is advised that in the event of encroachment or oversailing of the adjoining property, the consent of the adjoining property owner is required.</p>	<ol style="list-style-type: none">1. To ensure that the development shall be in accordance with the permission, and that effective control be maintained.2. In order to comply with the Sanitary Services Acts, 1878-1964.3. To prevent unauthorised development.4. In the interest of visual amenity.

Signed on behalf of the Dublin County Council

M. H. H.
For Principal Officer

Date

26 APR 1989

Approval of the Council under Building Bye-Laws must be obtained before the development is commenced and the terms of approval must be complied with in the carrying out of the work.